

ಸಾಧ್ಯ ಕಾಳಾಚೊ ಆಟಾವೂರ್ ಆಯ್ತಾರ್

04, ಏಗ್ನೋಸ್ಟ್ 2024

(ಸಾಂ ಜುವಾಂವ್ ಮರಿ ವಿಯಾನ್ಯಿ ಆಯ್ತಾರ್)

ಮೊಗಾಚ್ಯಂನೋ, ಏಕ್ ಕುಟುಂಬ ಜಾವ್ನ್ ಆಮಿ ಸೆವಾಂ ಯ್ಯಾ ಎವ್ವರಿಸ್ತಾಚ್ಯ್ಯಾ ಜೆವ್ವಾಕ್ ಸಾಂಗಾತಾ ಜಮ್ಲ್ಯಾಂವ್. ಆಯ್ಯಿ ದೇವ್ ಸ್ತುತಿ ಜೆವಿತಾಚೊ ಉಂಡೊ ಜೆಬು ಆಮ್ಮಾಂ ಆತ್ಮಿಕ್ ಖಾಣ್ ದಿವ್ನ್ ಪ್ರೋಸ್ತಾ ಮ್ಹಳ್ಳೊ ಸಂದೇಶ್ ದಿತಾ. ಎವ್ವರಿಸ್ತಾಂತ್ಲ್ಯಾ ಜೆಬು ಆಮ್ಮಾಟ್ ಅತ್ಯಾಳ್ಯಂ ಜೆಬು. ಉಂಡ್ಯಾ ರುಪಾರ್ ಜೆಬುಕ್ ಸೆವ್ನ್ ಆಮ್ಮಾಟ್ ಅತ್ಯಾಳ್ಯಂ ಭುಕ್ ಘಾಂಬೊಂಷ್ಟ್ ಬರಾಬರ್, ಜೆಬು ಸಾಂಗಾತಾ ಏಕ್ ಜಾವ್ನ್ ಆಮಿ ಭಾವಾಧಾನ್ ವಾಡುಂಕ್ ಆನಿ ಆಮ್ಮಂ ಜೆವಿತ್ ಶ್ರೀಸ್ತಿ ಕೇಂದ್ರಿತ್ ಕರುನ್ ಜೆಯೆಂವ್ ಯ್ಯಾ ಎವ್ವರಿಸ್ತಾಚ್ಯ್ಯಾ ಬಲಿದಾನಾ ವೆಳಿಂ ಕುಪಾರ್ ಮಾಗ್ಯಾಂ.

ಆಜ್ ಆಮಿ ಮಂಗ್ನುರ್ ದಿಯೆಸೆಜೆಂತ್ ಸಾಂ ಜುವಾಂವ್ ಮರಿ ವಿಯಾನ್ಯಿ ಆಯ್ತಾರ್ ಸಂಭ್ರಮ್ಮಾಂವ್. ಯ್ಯಾ ದಿಸಾ ಆಮ್ಮಾಟ್ ದಿಯೆಸೆಜೆಚ್ಯ್ಯಾ ಯಾಜಕಾಂ ಪಾಸತ್ ಮಾಗ್ಯಾಂ. ತತೆಂಚ್ ಆಮ್ಮಾಟ್ ದಿಯೆಸಿಜೆಂತ್ ದೇವ್ ಆಪ್ರೋಷ್ಟಿಂ ಚಡುಂಕ್ ಕುಪಾರ್ ಮಾಗ್ಯಾಂ.

ದೆವಾಚ್ಯಾ ಉತ್ತಾಚಿ ಪಗ್ರಣ್ಟ್:

ಪಯ್ಯಿಂ ವಾಚಪ್ : ನಿಗ್ರಮನ್ 16:2-4, 12-15

ಅಂತರ್ಗೀತ್ : ಕೇತನ್ 78

ದುಸ್ತ್ರೀ ವಾಚಪ್ : ಎಫ್ರೆ 4:17, 20-24

ಸುಧಾತಾರ್ : ಜುವಾಂವ್ 6:24-35

ಮಿಸಾಚಿಂ ಗಿತಾಂ:

ಪ್ರಪೇಶ್ : A 41

ಭೆಟೊಳ್ಳಿ : C 5

ಕುಮ್ಮಾರ್ : D 4

ನಿಗ್ರಮನ್ : F 14

ಭಾವಾರ್ಥಾಂಚೆಂ ಪ್ರಾರ್ಥನಾಂ:

ಯಾಜಕ್ : ಮೋಗಾಬ್ಯಾಂನೊ, ದೇವ ಆಪಾ ಸಮಸ್ತಾಂಕ್ ಮೋಸುನ್ ಸಾಂಬಾಳೆಂಬ್
ಬಾಪ್. ಹ್ಯಾ ಬಾಪಾ ಲಾಗಿಂ ಆಮ್ಷಂ ಮಾಗ್ನಿಂ ಭೆಟೊವ್ನ್ ದಿವ್ಯಾಂ.

1. ಮೋಗಾಳಾ ಬಾಪಾ, ತುಜ್ಯೆ ಪ್ರತಾಚಿ ಶಿಕೊವ್ಲ್ ಪರ್ಗಟ್ ಕರ್ಜ್ ಪಾಪಾಸಾಯ್ಪಾಕ್
ಆನಿ ಸರ್ವ್ ಅತ್ಯಿಕ್ ಶಿಕೊವ್ಲ್ದಾರಾಂಕ್ ತುಜ್ಯೆ ಪವಿತ್ರ್ ಅತ್ಯಾಬ್ಯ್ ಬಳಾನ್
ಭರ್. ಅಶೆಂ ತಾಂಚಿ ಶಿಕೊವ್ಲ್ ಆಯ್ತಲ್ಯಾಂಚಿ ಮತ್ತೊ ಸಾಸ್ಕ್ ಜಿವಿತಾಚೆಂ ಖಾಣ್
ದಿತಲ್ಯಾ ತುಜ್ಯೆ ಮತ್ತಾ ಜೆಜು ಸರ್ರಿಂ ಆಕಷಿತ್ ಕರ್ ಮ್ಹಣ್ ಮಾಗ್ನಾಂವ್.
2. ಜವಾಬ್ದಿ: ಬಾಪಾ, ಆಮ್ಷಂ ಮಾಗ್ನಿಂ ಆಯ್ಕ್.
3. 2. ಆಮ್ಷಾರ್ ದೇಶಾಂತ್ ಆನಿ ಸಮಾಜೆಂತ್ ರಾಜ್ ಕಾಬಾರ್ಯಾಂನಿ ಸಾಮಾಜಿಕ್,
ಆರ್ಥಿಕ್ ಸಮಾನತಾ ಹಾಡುಂಕ್ ವಾಪುರಾಜ್ ಪ್ರೇರಿತ್ ಕರ್ ಮ್ಹಣ್ ಮಾಗ್ನಾಂವ್.
4. 3. ಆಮ್ಷಾರ್ ಸ್ಥಳೀಯ್ ಸಮುದಾಯಾಂನಿ ಲಾಗ್ನಿಲ್ಯಾ ಗಾಂವಾಂನಿ ಉದ್ಧಾಚಿ ದೆಸ್ವಾಟ್
ಆಸಾ. ಆರ್ಥಿಕ್ ಸಂಪನ್ಮೂಲಾಂ ವಾಂಟುನ್ ಫೆಂವ್ಕ್, ಸ್ಥಳೀಯ್ ಮುಖೀಲ್ಯಾಂನಿ
ತೊಕಾಚ್ಯೆ ಗಜಾರ್ಯಾಂಕ್ ತುತಾನ್ ಸ್ವಂದನ್ ಕರ್ಜ್ ಮನ್ ತಾಂಚೆ ಧಂಯ್
ರಚನ್ ದಿ ಮ್ಹಣ್ ಮಾಗ್ನಾಂವ್.
5. 4. ಸಮೆಸ್ತ್ ಯುವಜಣಾಂನಿ ತುಜ್ಯೆ ಪ್ರತಾಚ್ಯೆ ಶಿಕೊವ್ಲ್ ಪ್ರಕಾರ್ ಜಿಯೆಂವ್ಕ್ ಆನಿ
ಸಮುದಾಯಾಚೆಂ ಮುಖೀಲ್ಹಣ್ ಫೆಂವ್ಕ್ ತಾಂಕಾಂ ಉರ್ಬೆವಂತ್ ಕರ್ ಮ್ಹಣ್
ಮಾಗ್ನಾಂವ್.
6. 5. ಸಮೆಸ್ತ್ ಪಿಡೆಸ್ತ್ ಆನಿ ಪ್ರಾಯ್ದಂತಾಂಕ್ ತಾಂಚೆ ಕರ್ಜ್ ಆನಿ ಪಿಡಾ ಸೊಸುಂಕ್
ಬಳ್ ಆನಿ ಕುಪಾರ್ ಲಾಬಯ್. ಕುಟ್ಟಾಂನಿ ತಾಂಚಿ ಸೆವಾ ಕರ್ತೃಲ್ಯಾ ಸಮೆಸ್ತಾಂಕ್
ತುಜ್ಯೆ ಬೆಸಾಂವಾಂನಿ ಭರ್. ಕುಟ್ಟಾಬ್ಯ್ಯಾ ಸರ್ವ್ ಸಾಂದ್ಯಾಂನಿ ಎಕಾಮೆಕ್
ಸುಧಾರ್ಪನ್ ಜಿಯೆಂವ್ಕ್ ಬರೆಂ ಮನ್ ಲಾಬಯ್ ಮ್ಹಣ್ ಮಾಗ್ನಾಂವ್.
7. 6. ಎವ್ವರಿಸ್ತಾಚ್ಯೆ ಮೆಚ್ಜಾ ಭೋಂವಾರಿಂ ಎಕ್ಷಾಂಯ್ ಜಾಲ್ಯಾ ಆಮ್ಷಾಂ ತುಜ್ಯೆ
ಪ್ರತಾನ್ ದಿಂವ್ಚ್ ಸರ್ರಿಂ ಖಾಣ್ ಮುಖಾಂತ್ ಅತ್ಯಿಕ್ ಫೆಟಾಯೆನ್ ಭರ್.
ತಾಚೊ ಸಂದೇಶ್ ಪರ್ಗಟ್ ಕರ್ಜ್ ಧಯ್, ಶಿಕೊವ್ಲ್ ಸಮ್ಮಂಕ್ ಸಮ್ಮಣ್ ದಿ
ಮ್ಹಣ್ ಮಾಗ್ನಾಂವ್.

ಯಾಜಕ್ : ಬಾಪಾ, ತುಜ್ಯೆ ಭುಗ್ಯಾಂಚೆಂ ಹಿಂ ಮಾಗ್ನಿಂ ದಯೆನ್ ಆಯ್ಕ್ ಆಮ್
ಎವ್ವರಿಸ್ತಾ ಧಂಯ್ ಆಮ್ಷಾ ಮೋಗ್ ಉಡೊವ್ನ್ ತುಜ್ಯೆ ಪ್ರತಾಕ್
ವಿಶ್ವಾಸಾನ್ ಸರ್ವ್ ಪವಿತ್ರ್ಪಣೆಂ ಜಿಯೆವ್ನ್ ಸಾಸ್ಕ್ ಜಿವಿತ್ ಜೊಡುಂಕ್
ಘಾಪ್ರೊ ಕರ್ ಮ್ಹಣ್ ಮಾಗ್ನಾಂವ್, ತುಜ್ಯೆ ಪ್ರತಾ ಜೆಬುಚ್ಯೆ ನಾಂವಿಂ.

ಮಾ ಎನ್ನೆಂಕ್ ಡಿ'ಸೋಜಾ, ಕಾರ್ಯದರ್ಶಿ, ಸಿಬಡಿಪಿ

ದುಸ್ಕಾರ್ಯ ವಸಾಕ್

ಪಯ್ಯಂ ವಾಚ್

ಹಾಂವ್ ತುಮ್ಮಾಂ ಸರ್ಗಂ ಧಾವ್ ಪಾನ್ಪರಿ ಉಂಡ ಧಾಡ್ಲೋ

ನಿಗ್ರಮನ್ ಪ್ರಸ್ತುತಾಂತ್ರೆಂ ವಾಚ್

ನಿಗ್ರ. 16:2-4, 12-15

ಸಗ್ನಿ ಇಸ್ತಾಯೀಲ್ ಪಚಾರ ಮೊಯ್ಯಿ ಆನಿ ಅರೋನಾ ವಿರೋಧ್ ಶಿಣ್ ಉಲೋಂವ್
ಲಗ್ನಿ. ತಾಂಣಂ ಮ್ಹ್ಯಳೆಂ: “ಎಚ್ಚಾಂತ್ ಮಾಸಾನ್ ಭರ್ಲ್ಲಾ ಆಯ್ದಾನಾಂ ಭೋಂವ್ತಣೆಂ ಬಸುನಾ
ಪೋಟ್ಬರ್ ಉಂಡೊ ಖಾವ್ ಆಸ್ತಾನಾ ಸರ್ವೆಸ್ಪರಾಚ್ಯಾ ಹಾತಾನ್ ಆಮ್ಮೈ ಚೀವ್ ಕಾಡ್ಲೆಲ್ಲ್
ಜಾಲ್ಯಾರ್ ಬರೆಂ ಆಸ್ತೆಂ! ಹ್ಯಾ ಸಗ್ಳಾಂ ಜಮ್ಮಾನ್ ಮರ್ಚ್ ಖಾತಿರ್ ತುಮಿ ಆಮ್ಮಾಂ ಹ್ಯಾ
ಅರಣ್ಯಾಂತ್ ಹಾಡ್ಲ್ಯಾಂತ್.”

ಸರ್ವೆಸ್ಪರಾನ್ ಮೊಯ್ಯಿಕ್ ಮ್ಹ್ಯಳೆಂ: “ಹಾಂವ್ ತುಮ್ಮಾಂ ಸರ್ಗಾರ್ ಧಾವ್ ಉಂಡ್ಯಾಂಚೊ
ಪಾವ್ ಧಾಡ್ಲೋಂ. ಹರ್ ಎಕ್ ದಿಸ್ತಾ ಲೋಕ್ ಆಪ್ಲ್ಯಾ ದಿಸ್ಪ್ರೆಕೊ ಗ್ರಾಸ್ ಎಕ್ಕಾಂಯ್ ಕರುಂಕ್
ಭಾಯ್ ವಚುಂ. ತಿಂ ಮ್ಹ್ಯಜೊ ಕಾಯ್ಲ್ ಪಾಳ್ತಾತ್ ವಾ ನಾ ಮ್ಹ್ಯಣ್ ಪಳೆಂವ್ ಹಾಂವ್ ಹೆ
ಪರಿಂ ತಾಂಚಿ ಪರಿಕ್ಷ್ಯಾ ಕರ್ತ್ತಲೋಂ.

“ಹಾಂವೆಂ ಇಸ್ತಾಯೀಲಿತಾಂಚೊ ಶಿಣ್ ಆಯ್ದುಲಾ. ತಾಂಕಾಂ ಅಶೆಂ ಸಾಂಗ್: ‘ದೀಸ್
ಬುಡ್ತಾನಾ ತುಮಿ ಮಾಸ್ ಖಾತಲ್ಯಾತ್ ಆನಿ ಸರ್ಕಾಳಿಂ ತುಮ್ಮಾಂ ಧಾದೋಶಿ ಉಂಡ ಖಾಂವ್
ಮೆಳ್ತುಲೆ. ತೆದ್ದಾ ಹಾಂವ್ ಸರ್ವೆಸ್ಪರ್ ತುಮ್ಮೊ ದೇವ್ ಮ್ಹ್ಯಣ್ ತುಮಿ ಒಳ್ಳುತಲ್ಯಾತ್’.” ಸಾಂಚ್
ಜಾತಾನಾ ಲವೆ ಉಬುನ್ ಆಯ್ಲ್ ಆನಿ ತಾಂಣಂ ತಂಬಾಚಿ ಸಗ್ನಿ ಸುವಾತ್ ಭರ್ಲ್. ಸರ್ಕಾಳಿಂ ತಂಬಾ
ಭೋಂವ್ತಣೆಂ ದವಾಚೆಂ ಧಾಂಪಣ್ ಪಢ್ಲೆಂ. ದವಾಚೆಂ ಧಾಂಪಣ್ ವಯ್ ವತಚ್ ಅರಣ್ಯಾಚೆ
ಭುಂಯ್ಯಿರ್ ರವ್ಯಾ ಪರಿಂ ಕಿತೆಂ ಬಾರಿಕ್ಷಾಶೆಂ ದಿಪ್ಪಿಕ್ ಪಡ್ಲೆಂ. ತೆಂ ಬರ್ಬಾಚ್ಯಾ ಪಿಟ್ಯಾ ಬಾಶೆನ್
ದಿಸ್ತಾಲೆಂ. ಇಸ್ತಾಯೀಲಿತಾಂನಿ ತೆಂ ದೆಕ್ಕಚ್ ತಾಂಣಂ ಎಕಾಮೆಕಾಕ್ ಮ್ಹ್ಯಳೆಂ: “ಮಾನ್ ಹೋ”,
ಮ್ಹ್ಯಣ್ಣೆ “ಹೆಂ ಕಿತೆಂ!” ತೆಂ ಕಿತೆಂ ಮ್ಹ್ಯಣ್ ತಾಂಕಾಂ ಕಳಿತ್ ನಾತ್ಲೆಂ. ಮೊಯ್ಯಿನ್ ತಾಂಕಾಂ ಮ್ಹ್ಯಳೆಂ:
“ಹೋ ತೊ ಉಂಡೊ, ಸರ್ವೆಸ್ಪರ್ ತುಮ್ಮಾಂ ಖಾಂವ್ ದಿತಾ ತೊ.”

— ದವಾಚೆಂ ಉತರ್ ಹೆಂ.

Rev. Fr Ashwin L Crasta

ಶ್ಲೋಕ: ಸರ್ವಿಂಚೊ ಉಂಡೊ ಸರ್ವಸ್ವರಾನ್ ತಾಂಕಾಂ ದಿಲೊ.

ಕೀ. 77:24b

1. ಜೆಂ ಕಿತೆಂ ಅಮಿ ಆಯ್ದಲಾಂ ಅನಿ ಅಮಿ ಸಮ್ಮಲ್ಯಾಂವ್,
ಜೆಂ ಕಿತೆಂ ಆಮ್ಬಾಂ ಪುರ್ವಚಾಂನಿಂಚ್ ಆಮ್ಬಾಂ ಸಾಂಗ್ಲಾಂ,
ತೆಂ ಅಮಿ ಆಮ್ಬಾಂ ಮುಶ್ಲೀಂ ಪಿಳ್ಳೆಕ್ ಸಾಂಗ್ಲಾಂವ್;
ಸರ್ವಸ್ವರಾಚೆಂ ವ್ಯಾಘ್ರಾಂ, ತಾಚಿ ಪರ್ವಿ,
ತಾಣೆಂ ಕೆಲ್ಲಿಂ ವಿಚಿತ್ರ್ ಕೃತ್ಯಾಂ ಅಮಿ ವರ್ನಿತಲ್ಯಾಂವ್.
2. ಇತ್ತೆಂ ಆಯ್ದನ್ಯಾಯೊ ಮಳ್ಳಾಚ್ಯಾ ಕುಪಾಂಕ್ ತಾಣೆಂ ಆಜ್ಞಾ ದಿಲಿ,
ಅಂತ್ರಾಳಾಚೆಂ ದಾರಾಂ ತಾಣೆಂ ಉಫುಡ್ಲಿಂ.
ತಾಂಚ್ಯಾ ಖಾಣಾ-ಜೆವ್ವಾಕ್ ಪಾವ್ನ ಪರಿಂ ಮಾನ್ಯಾ ತಾಣೆಂ ಧಾಡ್ಲಿಂ,
ಸರ್ವಿಂಚೊ ಉಂಡೊ ತಾಣೆಂ ತಾಂಕಾಂ ದಿಲೊ.
3. ಮನ್ಯಾಂನಿ ಖೆಲೊ ಬಳಿಷ್ಠಾಂಚೊ ಉಂಡೊ,
ಧಾದೊತಿ ಜಾಯ್ದರ್ ತಾಣೆಂ ತಾಂಕಾಂ ಪ್ರೋಸ್ಲಿಂ.
ಆಪ್ಲಾಂ ಉಚ್ಛಾಂ ಹಾತಾನ್ ಜಿಹ್ನೊ ಫೆತ್ತಲ್ಯಾ ಪರ್ವತಾರ್,
ಆಪ್ಲಾಂ ಭಾಗವಂತ್ ಗಾಂವಾಂತ್ ತಾಣೆಂ ತಾಂಕಾಂ ಪಾವಯ್ಲಿಂ.

ದುಸ್ರೆಂ ವಾಚಪ್

ದೆವಾಚ್ಯಾ ಸಾಕ್ಷಾಂಚೊ ರಚ್ಲೆಲ್ಯಾ ನವ್ಯಾ ಮನ್ಯಾಚೆಂ ರೂಪ್ ತುಮಿ ಫೆಯಾ
ಸಾಂ ಪಾವ್ಲನ್ ಎಫೆಜ್‌ಗಾರಾಂಕ್ ಬರಯ್‌ಲ್ಯಾ ಪತ್ರಾರ್ಥೆಂ ವಾಚಪ್

ಎಫೆಜ್. 4:17, 20–24

ಭಾವಾಂ-ಭಯ್ಲಿಂನೋ,

ಸೋಮಿಯಾಚ್ಯಾ ನಾಂವಾನ್ ಹಾಂವ್ ತುಮ್ಮಾಂ ಸಾಂಗ್ಲಾಂ : ತುಮಿ ಹ್ಯಾ ಪುಡಾಂ
ಅನ್ನಾವಾಧ್ಯಾಂ ಬರಿ ಚಿಯೆವ್ವೆಂ ನ್ಯಾಯ್. ತಾಂಚೆಂ ಚಿಂತಪ್ ಸಾರ್ ನಾತ್ತಲೆಂ. ತಾಂಚ್ಯಾ
ಗಿನ್ಯಾನಾಚೆರ್ ಅಂಧ್ಯಾರ್ ಪಡ್ಲೆ.

ಪುಣ್ಯ ತುಮಿ ಕ್ರಿಸ್ತಾನ್ಯ ಧಾರ್ವಾ ಫ್ರೆತ್‌ಲ್ಲಿ ಶಿಕೊವ್ವೋ ಅನೆಲಿ ನ್ನೀಯ್. ದುಬಿಂದಾವಾಪಿಷೆಂ ಜೆಜುಚ್ಯಾ ಸತಾ ಪರಮಾಣಂ ತುಮ್ಮಾಂ ಪರ್ಗೆಟ್‌ಲ್ಲಿ ಕೆಲ್ಲಾ ಆನಿ ಶಿಕೊವ್ವೋ ದಿಲ್ಲಾ. ತತೆಂ ಆನ್ನಾಂ ತುಮ್ಮಿ ಆದ್ದಿ ಚಾಲ್‌ ಸಾಂಡುನ್‌, ಆಪ್ಲಾಂ ಖೊಟ್‌ಚ್ಯಾ ವ್ರೋಂದವ್ವ್ಯಾಂ ವರ್ವಿಂ ತುಮ್ಮಾಂ ನಾಸಾಕ್‌ ವ್ವ್ಯಾರ್‌ ಹಾವಯ್ಯಾ ತೆಂ ಪನೆಂ ವ್ಯಕ್ತಿತ್ವ್‌ ತುಮಿ ಕಾಡ್‌ ಉಡಯ್ಯಾಯ್. ತುಮ್ಮೆಂ ಅಂತಸ್ಕಾನ್‌ ಆನಿ ತುಮ್ಮೆಂ ಚಿಂತಪ್‌ ನವೆಂ ಜಾಯ್ಯಾಯ್. ದೇವಾಚೆಂ ಪ್ರತಿರೂಪ್‌ ಕರ್ರ್‌ ರಚ್‌ಲ್ಲೆಂ ನವೆಂ ವ್ಯಕ್ತಿತ್ವ್‌, ಮ್ಹ್ಯಾಂಜ್ ಜೀವನಾಂತ್‌ ದಿಸ್ತ್‌ ತೆಂ ನಿತಿವಂತ್ವಾಚೆಂ ಆನಿ ದೇವ್‌ಭಕ್ತೆಚೆಂ ನವೆಂ ವ್ಯಕ್ತಿತ್ವ್‌, ತುಮಿ ನ್ನೇಸಜಯ್.

— ದೇವಾಚೆಂ ಉತ್ತರ್‌ ಹೆಂ.

ಉದ್ದಾರ್

ಮಾತ್ರ. 4:4b

ಸರ್ವೆಸ್ಪರಾಕ್‌ ಜ್ಯೇ, ಜ್ಯೇ!

ಉಂಡ್ಯಾ ವರ್ವಿಂ ಮಾತ್ರ್ ಮನಿಸ್‌ ಜಿಯೆನಾ,

ಬಗಾರ್ ದೇವಾಚ್ಯಾ ತೊಂಡಾಂತ್ವ್ಯಾನ್ ಭಾಯ್‌ ಸರ್ತ್‌ ತ್ಯಾ

ಹರ್ಯೆಕಾ ಉತ್ತರ್ ವರ್ವಿಂ ತೊ ಜಿಯೆತಾ.

ಸರ್ವೆಸ್ಪರಾಕ್‌ ಜ್ಯೇ, ಜ್ಯೇ!

ಶುಭ್ರಾವಾತಾರ್

ಮ್ಹ್ಯಾಜ್ಯೇ ಸರ್ವಿಂ ಯೆತಾ ತೊ ಕೆದಿಂಚ್‌ ಭುಕೆಂಪ್ಯ್ಯಾನ್;
ಮ್ಹ್ಯಾಕಾ ಸತ್ಯಾನ್ತ್ ತೊ ಕೆದಿಂಚ್‌ ತಾನೆಂಪ್ಯ್ಯಾ ನಾ

✠ ಜುವಾಂಪ್ ಪರಮಾಣಂ ಜೆಜು ಕ್ರಿಸ್ತಾಚಿ ಶುಭ್ರಾವಾತಾರ್

ಜು. 6:24-35

ಜೆಜು ಜಾಂಪ್ ತಾಚೆ ಲಿಸ್‌ ಜಾಂಪ್, ಧಂಯ್ ನಾತ್‌ಲ್ಲೆ ತೆಂ ಪಳೆವ್‌, ಲೋಕ್‌ಚ್‌ ದೊಣೀರ್ ಚಡೆಲ್ಲ್ ಆನಿ ಜೆಜುಕ್‌ ಸೊಧಿತ್‌ ಕಘಾನ್‌ಂವಾಕ್‌ ಆಯ್ಲ್ಲು.

ಜೆಜು ಲೋಕ್‌ ಸರೋವರಾಚೇ ಪೆಲೆ ತಡಿರ್ ಮೆಳ್ಲ್; ತೆದ್ದಾ ತೆ ತಾಚೆ ಲಾಗಿಂ ಮ್ಹ್ಯಾಲೆ: “ಮೆಸ್ತಿ, ತುಂ ಹಾಂಗಾ ಕೆದಳಾ ಆಯ್ಲ್ಲೀಯ್?” ಜೆಜುನ್‌ ಜಾಪ್‌ ದಿಲಿ: “ಸರ್ತ್‌ಚ್‌ ಹಾಂಪ್ ತುಮ್ಮಾಂ ಸಾಂಗ್ತಾಂ: ಮ್ಹ್ಯಾಕಾ ತುಮಿ ಸೊಧಾತ್‌ ತುಮಿ ಖಿಣಾ ದೆಖ್ಯ್ಲ್ ದೆಕುನ್‌ ನ್ನೀಯ್, ಬಗಾರ್ ಧಾದೊಶಿ ಜಾತಾ ಪರ್ಯಾನ್‌ ತುಮಿ ಉಂಡೆ ಖೆಲೆ ದೆಕುನ್‌. ನಾಸ್‌ ಜಾತಾ ತಸಲ್ಲ್ಯಾ ಖಾಣಾ ಖಾತಿರ್ ತುಮಿ ವಾಪುರ್ಜ್‌ಂ ನ್ನೀಯ್, ಬಗರ್ ವಾಪುರಾ ತುಮಿ ಸಾಸ್ತಿಕ್‌ ಜಿಣೆಯೆಕ್‌ ಬಾಳ್ತಾ ತಸಲ್ಲ್ಯಾ ಖಾಣಾ ಖಾತಿರ್. ಹೆಂ ಖಾಣಾ ಮನ್ಯಾಪುತ್‌ ತುಮ್ಮಾಂ ದಿತಲೊ; ಕಿತ್ಯಾಕ್‌ ದೇವಾ

ಬಾವಾನ್ ತಾಚೆರ್ ಆಪ್ಲೂಡ್ ಅಧಿಕಾರಾಚಿ ಮ್ಹೋರ್ ಫಾಲ್ಯ್." ತವಳ್ ತಾಂಣೆಂ ಚೆಚು ಲಾಗಿಂ ವಿಚಾರಣೆಂ: "ದೇವಾಕ್ ಮಾನ್ಯತಾತ್ ತಸಲ್ಯೋ ಕನ್ಮೋ ಆಧಾರುಂಕ್ ಆಮಿ ಕಿತೆಂ ಕರಿಬಯ್?" ಜೆಜುನ್ ತಾಂಕಾಂ ಚಾಪ್ ದಿಲಿ: "ದೇವಾನ್ ಧಾಡ್ಲಲ್ಯ್ಕ್ ತುಮಿ ಸತ್ಯನಿಜಯ್, ಒಬ್ಕೊ ತಾಕಾ ಮಾನ್ಯ ತಿ ಕನ್ಿ." ತೆ ತಾಕಾ ಮ್ಹ್ಯಣಾಲೆ: "ತತೆಂ ಚಾಲ್ಯ್ರ್, ಆಮಿ ಪಳೆವ್ಯ್ ತುಕಾ ಸತ್ಯನಿಶೆಂ ತುಂ ಕಸಲಿ ಖಿಣಾ ಕರ್ಯ್ ದಾಖಿಯ್ತಾಯ್? ಕಸ್ಲ್ ಕನ್ಿ ತುಂ ಕರ್ತೃಯ್?" 'ತಾಣೆಂ ತಾಂಕಾಂ (ಸರ್ಗಾರ್ ಧಾವ್) ಉಂಡೊ ಖಾಂವ್ಯ್ ದಿಲೊ' ಮ್ಹ್ಯಣ್ ಪವಿತ್ರ್ ಪ್ರಸ್ತುತಿಂ ಸಾಂಗ್ಲೆ ಪರ್ಮಾಣಣೆಂ ಆಮ್ಹ್ಯೂಡ್ ಪ್ರವರ್ಚಾಂನಿ ಅರಣ್ಯಾಂತ್ 'ಮಾನ್ಯ' ಖೆಲೆಂ ನ್ಹ್ಯಯ್?" ಜೆಜುನ್ ತಾಂಕಾಂ ಚಾಪ್ ದಿಲಿ: "ಸತ್ಯಾಚ್ ಹಾಂವ್ ತುಮ್ಹಾಂ ಸಾಂಗ್ರಾಂ: ಸರ್ಗಿಂಚೊ ಉಂಡೊ ಮೋಯ್ಯೆನ್ ತುಮ್ಹಾಂ ದಿಂವ್ಯ್ ನಾ; ಬಗರ್ ಖಿರೊ ಸರ್ಗಿಂಚೊ ಉಂಡೊ ಮ್ಹ್ಯಚೊ ಬಾಪ್ ತುಮ್ಹಾಂ ದಿತಾ. ತುಮ್ಹಾಂ ದಿಂವ್ಯ್ ನಾ; ಬಗರ್ ಖಿರೊ ಸರ್ಗಿಂಚೊ ಉಂಡೊ ಮ್ಹ್ಯಚೊ ಬಾಪ್ ತುಮ್ಹಾಂ ದಿತಾ. ಕಿತ್ಯಾಕ್ ಜೊ ಸರ್ಗಿಂ ಧಾವ್ ದಿಂವ್ಯ್ ಆನಿ ಸಂಸಾರಾಕ್ ಜೀವ್ ದಿತಾ ತೊಚ್ ದೇವಾಚೊ ಉಂಡೊ." ತಾಂಣೆಂ ಮ್ಹ್ಯಳೆಂ: "ಸಾಯ್ಯಾ, ಹೊ ಉಂಡೊ ಆಮ್ಹ್ಯಾಂ ಸದಾಂಚ್ ದೀ!"

ಜೆಜುನ್ ತಾಂಕಾಂ ಸಾಂಗ್ರಾಂ: "ಹಾಂವ್ಚೊ ತೊ ಜೀವಿತಾಚೊ ಉಂಡೊ, ಮ್ಹ್ಯಚೇ ಸರ್ತಿಂ ಯೆತಾ ತೊ ಕೆದಿಂಚ್ ಭುಕೆವ್ಯೋಽನಾ; ಮ್ಹ್ಯಕಾ ಸತ್ಯನಾ ತೊ ಕೆದಿಂಚ್ ತಾನೆವ್ಯೋಽನಾ.

— ದೇವಾಚಿಂ ಉತರ್ ಹೆಂ.